

ನಳೆನಲ್ಲಿಸಿದ ತೋಟ; ಘರೀಸಿದ ಕೃಷಿ

ಕಾಯಕನಾಥನ ಮನಸ್ಸು ಬೇಗುದಿಯ ಬೇಗೆಯಲ್ಲಿ ಸಿಲುಕಿದಾಗಲೆಳ್ಳಾ ಅವನು ಮೊರೆ ಹೋಗುತ್ತಿದ್ದದ್ದು ಶಮುದ್ರಿಯ ಮಡಿಗೆ. ತಾಯಿಯ ಸಾಂಕ್ಷೇಪ ಅದರ ಶಿತಲತಯ ಲಹರಿಯಲ್ಲಿತ್ತು. ಗಂಟಿಗಟ್ಟೆಲ್ ಅದರಲ್ಲಿ ಮುಳುಗಿ ಮನಸ್ಸನ್ನು ಸಂಪೂರ್ಣವಾಗಿ ಮಾಡಿದ್ದು. ಇಂದೆಕೋಳೆ ಅದರಲ್ಲಿ ಮುಳುಗಿ ಶಾಶ್ವತವಾಗಿ ಅದರ ತೇಕ್ಕೆಯೋಳಿಗೆ ಸೇರಿಕೊಳ್ಳುತ್ತೇಕು ಎನಿಸಿತ್ತು. ಅಜ್ಞರಕಾಡಿನಫೂಗುತ್ತಿರುವ ಪಲ್ಲಂಗಳು ಅವನಿಗೇಕೋಳಿರುವುದನು ತರಿಸಿತ್ತು. ನೆಮ್ಮೆದಿಯ, ಶಾಂತಿಯ ಬೀಡಾಗಿದ್ದ ಪರಿಸರವನ್ನು ಜಂಪಯ್ಯಾ ಅದೂ ತನ್ನ ಉಳಿವಿಗಾಗಿ ಹೀಗೆ ಮನಸ್ಸೇ ಇಚ್ಛೆ ಬಳಸಿಕೊಳ್ಳುತ್ತಿರುವುದು ಅವನ ಮನಸ್ಸಿಗೆ ಒಗ್ಗದ ವಿಚಾರವಾಗಿತ್ತು. ಅವನು ತನ್ನ ಸಮರ್ಥನೆಗೆ ಏನೇ ಹೇಳಿಕೊಂಡರೂ ಕಾಯಕನಾಥ ಅದನ್ನು ಸ್ವೀಕರಿಸಲು ಸಿದ್ಧಿನರಲಿಲ್ಲ. ಇದು ಹೀಗೆ ಮುಂದುವರೆದರೆ ಅಜ್ಞರಕಾಡು ಇನ್ನೊಂದು ಕಾರಗಡ್ಡೆಯಾಗುವ ದಿನ

ದೂರವಿಲ್ಲವೇನಿಸಿತ್ತು. ಆದರೆ ತಾನು ಪ್ರತಿಭಟೆಸಲೂ ಆಗದೆ, ಬದಲಾಗುತ್ತಿರುವ ಸ್ವರೂಪಗಳನ್ನು ನೋಡಲೂ ಆಗದೆ ಅಸಹಾಯಕನಾಗಿರುವ ತಾನು ಇನು ಮಾಡುವುದು? ತನ್ನನ್ನು ಸಾಯಲೂ ಬಿಡದೇ ಬದುಕಲೂ ಬಿಡದೇ ಅತಂತ್ರ ಶ್ವಿತಿಯಲ್ಲಿರುವ ತನ್ನ ಪಥ ಹೆಗೆ? ಕಾಯಕನಾಥ ಹತ್ತಾರು ಬಾರಿ ಇದೇ ಯೋಚನಂಯಲ್ಲಿ ಕುಮುದಿನಿಯಲ್ಲಿ ಮುಳುಗ್ಗೆದ್ದು. ಶ್ರೀಮಾತ್ರರನ್ನು ಕೆಳೆದುಕೊಂಡು ಏಕಾಂತವನ್ನು ಅರಸಿ ಹೊರಟೆವನಿಗೆ ಯಾವುದೋ ಮಾಯೆ ಕ್ಷೇಬೀಸಿ ಕರೆದಂತೆ ಈ ಪರಿಸರಕ್ಕೆ ಬಂದಿದ್ದು. ಸುತ್ತುಮುತ್ತಲಿನ ಕಾಡು, ಪರಿಸರ, ನೆಲದಲ್ಲಿ ಹುಟ್ಟಿಕೊಂಡ ಸಣ್ಣ ಚಿಗುರು ಸಹ ಅದೆನೋ ಅವನಿಗೆ ಸಾಂಕ್ಷೇಪ ಹೇಳಲೆಂದೇ ಹುಟ್ಟಿಕೊಂಡಂತಿತ್ತು. ನೈಸರ್ಗಿಕವಾಗಿ ಹುಟ್ಟಿಕೊಳ್ಳುವ ಗಿಡಮಂಗಳ ಬದಲು ಮನುಷ್ಯ ತನ್ನ ಉದ್ದೇಶಿತ ಆಶಯಕ್ಕೆ ಕೃಷಿಯ ಹೆಸರಿನಲ್ಲಿ ಭೂಮಿಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವುದು, ವ್ಯವಸ್ಥಿತವಾಗಿ ರೂಢಿಸಿಕೊಳ್ಳುವುದು ಕಾಯಕನಾಥನಿಗೆ ಬಿಗಿರಲಿಲ್ಲ. ಮುಖ್ಯವಾಗಿ ಬಯಲು ಉರಾಗುವುದು ಅವನಿಗೆ ಸಮೃತಿಯಿರಲಿಲ್ಲ. ಬದಲಾಗುತ್ತಿರುವ ಸಣ್ಣವೆಲೆಗಳನ್ನು ಸ್ವೀಕರಿಸಲೂ

